



**ಪತ್ತೆದಾರಿ ಅನಿವಾರ್ಯವಾಗಿರಬಹುದೇ?**

ಮಾರ್ಚ್ 12ರ ಸಂಚಿಕೆಯಲ್ಲಿ ವಿಶಾಖ ಎನ್. ಬರೆದಿರುವ 'ಪತ್ತೆದಾರರಿದ್ದಾರೆ' ಲೇಖನ ಓದಿದೆ. ಮಹಾನಗರಗಳಲ್ಲಿ ಒಮ್ಮೆ ಮನೆ ಬಿಟ್ಟು ಜನಸಾಗರದಲ್ಲಿ ಲೀನವಾಗುವ ಮನೆಯ ಸದಸ್ಯರು ನಂತರ ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಅವರ ಅಭ್ಯಾಸಗಳೇನು, ಅವರ ಸ್ನೇಹ ಯಾರ ಜೊತೆಗೆ, ಅವರ ವ್ಯವಹಾರ ಎಂತಹದ್ದು ಎಂದು ಅರಿಯಲು ಸಾಧ್ಯವಿಲ್ಲ. ಹಾಗಾಗಿಯೇ ಈ ನಾಗರಿಕ ಸಮಾಜದಲ್ಲಿ ಸಂಶಯಗಳು ಬೆಳೆದು ಅಪನಂಬಿಕೆಗಳು ಹುಟ್ಟಿಕೊಂಡಿದೆ. ಯಾರನ್ನು ಯಾರು ತಿಳಿದುಕೊಳ್ಳಲು ಸಾಧ್ಯವಾಗದಷ್ಟು ಬದುಕಿನ ಜಂಜಾಟ, ಸಮಯದ ಅಭಾವದಲ್ಲಿ ಜನರು ಕಳೆದುಹೋಗಿದ್ದಾರೆ. ಮನೆಯ ಸದಸ್ಯರೇ ತಮ್ಮ ಸಹಸದಸ್ಯನ ನಡೆ, ಚಲನವಲನ, ಅಭ್ಯಾಸಗಳ ಮೇಲೆ ನಿಗಾವಹಿಸಿ ವರದಿ ಒಪ್ಪಿಸಲು, ಈ ಪ್ರೈವೇಟ್ ಡಿಟೆಕ್ಟಿವ್ ಏಜೆನ್ಸಿಯ ಮೊರೆ

**ನಳನಳಿಸುವ ಕೊಳಂಬೆ**

ಮಾರ್ಚ್ 5ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಚಂದ್ರಹಾಸ ಚಾರ್ಮಾಡಿಯವರ 'ನಳನಳಿಸುತ್ತಿದೆ ಕೊಳಂಬೆ' ಲೇಖನ ಓದಿ ಮನಸ್ಸಿಗೆ ಬಹಳ ಋಷಿಯಾಯಿತು. ಪ್ರವಾಹ ಪೀಡಿತರ ನೋವಿಗೆ ಶಮನವಾಗುವ ಇಂಥ ಮಾದರಿಗಳು ಇನ್ನಷ್ಟು ಹೆಚ್ಚಲಿ.  
-ಪುಷ್ಪಾಶ್ರೀರಾಮ್, ಬೆಂಗಳೂರು



**ಸ್ತ್ರೀ ಸೇನಾನಿ**

ಮಾರ್ಚ್ 5ರ ಸಂಚಿಕೆಯಲ್ಲಿ ನೇಮಿಚಂದ್ರ ಬರೆದ 'ಸ್ತ್ರೀ ಸೇನಾನಿ' ಲೇಖನ ತುಂಬ ಚೆನ್ನಾಗಿತ್ತು. ಅವರ ಲೇಖನ ತುಂಬ ಮಾಹಿತಿ ಪೂರ್ಣವಾಗಿರುತ್ತವೆ ಮತ್ತು ಸುಂದರವಾಗಿರುತ್ತವೆ. ಅವರ ಲೇಖನ ಓದಲು ಸದಾ ನಾನು ಕಾತರದಿಂದ ಕಾಯುತ್ತಿರುತ್ತೇನೆ.

-ಶಶಿರೇಖಾ

ಎಲ್ಲಾ ರಂಗಗಳಲ್ಲಿಯೂ ಪುರುಷರಿಗೆ ಸರಿಸಮಳಾಗಿ ಮಹಿಳೆ ಇರುವಾಗ ಸೈನ್ಯದಲ್ಲಿ ಸ್ತ್ರೀ ಕುಲಕ್ಕೆ ಪ್ರಾಶಸ್ತ್ಯ ಇಲ್ಲದಿರುವುದರನ್ನು ಸುಪ್ರೀಂ ಕೋರ್ಟ್‌ನ ಒಂದು ತೀರ್ಪು ಸರಿಮಾಡಿದೆ. 'ಸ್ತ್ರೀ ಸೇನಾನಿ' ಲೇಖನದೊಂದಿಗೆ ಉತ್ತಮ ಚಿತ್ರಗಳನ್ನೂ ಪ್ರಕಟಿಸಿ 'ಸುಧಾ' ವಾರಪತ್ರಿಕೆ ಇದಕ್ಕೆ ಬೆಂಬಲಿಸಿರುವುದು ಸಂತೋಷ ತಂದಿದೆ. ನೇಮಿಚಂದ್ರ ಲೇಖನ ಸಂಗ್ರಹಯೋಗ್ಯವಾಗಿದೆ.

-ಎಂ.ಎಸ್. ಇಂದಿರಾ, ಬೆಂಗಳೂರು

'ಸ್ತ್ರೀ ಸೇನಾನಿ' ಲೇಖನ ಪರಿಣಾಮಕಾರಿಯಾಗಿತ್ತು. ಸೇನಾ ವಿಭಾಗದ ಎಚ್.ಎ.ಎಲ್. ಕಾರ್ಖಾನೆಯಲ್ಲಿ ಕೆಲಸ ಮಾಡಿರುವ ನೇಮಿಚಂದ್ರ ಅವರ ಅನುಭವದ ಮೂಸೆಯಲ್ಲಿ ಸರಿಯಾಗಿ ಬೆಂದು ಬಂದ ಲೇಖನ ಇದು. 'ಬೇಟೆ ಬಚಾವೋ - ಬೇಟೆ ಪಡಾವೋ' ಎನ್ನುವ ಮೋದಿ ಸರಕಾರ ಸಹ ಈ ವಿಷಯದಲ್ಲಿ ಎಡವಿಡ್ಡು ಆಶ್ಚರ್ಯ. ಇನ್ನು ಮುಂದಾದರೂ ಸೇನೆಯಲ್ಲಿ ಸ್ತ್ರೀಯರಿಗೆ ಪುರುಷ ಸಮಾನಹುದ್ದೆ ಸದಾ ಸಿಗಲಿ.

-ಲಕ್ಷ್ಮೀನಾರಾಯಣ ಹೆಗಡೆ

ಹೋಗುತ್ತಿರುವುದು ಈ ಶತಮಾನದ ವ್ಯಂಗದಂತೆ ತೋರಿದರೂ ಅನಿವಾರ್ಯವೂ ಆಗಿರಬಹುದೇ?

-ಅಶೋಕ ಪ. ಹೊನಕೇರಿ, ಧಾರವಾಡ

ನಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಪತ್ತೆದಾರಿ ಪುಸ್ತಕಗಳನ್ನು ಓದುವ ಹವ್ಯಾಸ ಇತ್ತು. ಪತ್ತೆದಾರಿ ಪುರುಷೋತ್ತಮ, ಜೇಮ್ಸ್ ಬಾಂಡ್ ಅಂಥ ಪತ್ತೆದಾರಿ ಪುಸ್ತಕಗಳು ಸಿಕ್ಕವೆಂದರೆ ಆ ಪುಸ್ತಕದ ಕೊನೆ ಪುಟ ಮಡಚುವ ತನಕ ಅವರು ಮೇಲೆಳುತ್ತಿರಲಿಲ್ಲ. ಅದು ಈಗ ನೆನಪಷ್ಟೆ. ಆದರೆ ವಿಶಾಖ ಅವರು ಬರೆದಿರುವ ಲೇಖನ ಓದಿದಾಗ, ಪತ್ತೆದಾರಿ ಎನ್ನುವುದು ಒಬ್ಬ ವ್ಯಕ್ತಿ ಅಲ್ಲ, ಅದೊಂದು ವ್ಯವಸ್ಥೆ ಎಂಬುದು ತಿಳಿಯಿತು. ಇಂದಿನ ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ಪ್ರಭಾವ ಬೀರಿರುವುದಂತೂ ನಿಜ.

-ಶ್ರುತಿ ರಿಗ್ರಟ್ ಅಯ್ಯರ್

**ತುಳಸಿ ಗೌಡ ಸಂದರ್ಶನ**

ಮಾರ್ಚ್ 12ರ ಸಂಚಿಕೆಯಲ್ಲಿ ಪಾಲ್ಕುಣಿ ಗೌಡ ಅವರು ಬರೆದ ಪದ್ಮಶ್ರೀ ಪ್ರಶಸ್ತಿ ವಿಜೇತೆ ತುಳಸಿ ಗೌಡ ಸಂದರ್ಶನ ಸ ಕಾ ಲಿ ಕ ವಾ ಗಿ ತ್ತು. ಈ ಇಳವಯಸ್ಸಿನಲ್ಲಿ ಗಿಡಮರಗಳ ಬಗ್ಗೆ, ಅರಣ್ಯ ಉಳಿಸಿ ಬೆಳೆಸುವ ಬಗ್ಗೆ ಅವರ ಪ್ರೀತಿ, ಕಾಳಜಿ ಇಂದಿನ ಸಮಾಜಕ್ಕೆ ಒಂದು



ಒಳ್ಳೆಯ ಸಂದೇಶವಾಗಿದೆ. ಇಂಥವರು ತುಂಬ ಜನ ಇದ್ದರೆ ಮಾತ್ರ ನಮ್ಮ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬಹುದು.

-ಮಾಧವ ಉದ್ಯಾವರ, ಮೈಸೂರು

**ಬಾಳೆದಿಂಡಿನ ಔಷಧಗುಣ**

ಮಾರ್ಚ್ 12ರ ಸಂಚಿಕೆಯಲ್ಲಿ ಯು. ವೇಣೂರು ಬರೆದಿರುವ 'ಆಯುರ್ವೇದ ಬಾಳೆದಿಂಡಿನ ಆರೋಗ್ಯ ಗುಣ' ಲೇಖನ ಓದಿದೆ. ಬಾಳೆದಿಂಡು ಬಡವರಿಗೂ, ರೋಗಿ ಇಲ್ಲದವರಿಗೂ ಅನುಕೂಲವಾದ ಔಷಧ. ಲೇಖಕರು ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದಾರೆ. ಇದು ಎಲ್ಲರಿಗೂ ಉಪಯೋಗವಾಗುವಂತದ್ದು. 'ನಿಮ್ಮೊಡನೆ' ಪುಟದಲ್ಲಿ ರಘುನಾಥ ಚ.ಹ. ಬರೆದ 'ವಿಜ್ಞಾನ ಮತ್ತು ತಂತ್ರಜ್ಞಾನ ಸಹಭಾಗಿತ್ವ ಅಗತ್ಯ' ಲೇಖನವೂ ಅಷ್ಟೇ ಚೆನ್ನಾಗಿದೆ.

-ಬಿ. ಎಸ್. ಮುಳ್ಳೂರ, ಹಲಗತ್ತಿ

**ನೆಚ್ಚಿನ ಸುಧಾ**

ನಾನು ತುಂಬಾ ವರ್ಷಗಳಿಂದ ಸುಧಾ ಓದುತ್ತಿದ್ದೇನೆ. ಅರ್ಥಪೂರ್ಣ ಲೇಖನಗಳು, ಹನಿಗವನಗಳು, ಧಾರಾವಾಹಿ, ಪ್ರಶ್ನೋತ್ತರ ವಿಭಾಗ, ವೈಚಾರಿಕ ಲೇಖನ - ಹೀಗೆ ಈ ಪತ್ರಿಕೆಯನ್ನು ಮೆಚ್ಚಿಕೊಳ್ಳಲಿಕ್ಕೆ ಹಲವಾರು ಕಾರಣಗಳು ಇವೆ.

-ರಮೇಶ ಜಿ. ಬೊಂಗಾಳಿ, ಬೈಲಹೊಂಗಲ

**ಪ್ರತಿಕ್ರಿಯೆ** ರಚನಾತ್ಮಕ ಟೀಕೆ-ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ-ಮೇಲ್: feedback@sudha.co.in